

:COMPROMISE DECREE :
IN THE COURT OF THE SENIOR CIVIL JUDGE AND
J.M.F.C. H.D.KOTE

O.S NO: 266/2025

ವಾದಿ : ಕರ್ನಾಟಕ ಗಾಮೀಣ ಬ್ಯಾಂಕ್
ಪ್ರಧಾನ ಕಚೇರಿ:ನಂ.32,ಸಂಗನಕಲ್ ರಸ್ತೆ,
ಗಾಂಧಿನಗರ,ಬಳ್ಳಾರಿ-583103,ಪ್ರಾದೇಶಿಕ
ಗ್ರಾಮೀಣ ಬ್ಯಾಂಕ್ ಕಾಯಿದೆ-1976 ರಂತೆ,
ಪ್ರತಿನಿಧಿಸುವವರು,ವ್ಯವಸ್ಥಾಪಕರು, ಕರ್ನಾಟಕ
ಗಾಮೀಣ ಬ್ಯಾಂಕ್ ಯರಹಳ್ಳಿ ಶಾಖೆ,
ಹೆಚ್.ಡಿ.ಕೋಟೆ ತಾಲ್ಲೂಕು,
ಮೈಸೂರು ಜಿಲ್ಲೆ.

**(By Smt.Shantha,
Advocate for plaintiff)**

-V/s-

- ಪ್ರತಿವಾದಿ : 1. ಎಂ.ಆರ್.ಕೃಷ್ಣಗೌಡ
ಬಿನ್ ಎಂ.ಎಲ್.ರಾಮೇಗೌಡ
ವಯಸ್ಸು ಸುಮಾರು 53 ವರ್ಷ,
2. ಎಂ.ಕೆ.ಸುಶ್ಮಿತಾ ಬಿನ್ ಎಂ.ಆರ್.ಕೃಷ್ಣಗೌಡ
ವಯಸ್ಸು ಸುಮಾರು 26 ವರ್ಷ,
3. ಜಯರಾಮು ಬಿನ್ ಎಂ.ಎಲ್.ರಾಮೇಗೌಡ
ವಯಸ್ಸು ಸುಮಾರು 57 ವರ್ಷ,
ಮಾಗುಡಿಲು ಗ್ರಾಮ, ಅಂತರಸಂತೆ ಹೋಬಳಿ,
ಹೆಚ್.ಡಿ.ಕೋಟೆ ತಾಲ್ಲೂಕು,ಮೈಸೂರು ಜಿಲ್ಲೆ.

**(Rep.by Sri. MRK Advocate
for defendant No. 1 to 3)**

SUIT FILED ON: 18.12.2025

Suit claim: The plaintiff bank most humbly prays that this Honorable court be pleased to pass a judgment and decree in favor of the plaintiff bank and against the defendant and direct the defendant to pay a sum of Rs. 13,30,399/- together with interest to till the date of realization together with court costs and such other reliefs as this Honorable court be deems fit to grant under the circumstances of the above case in the interest of justice and equity.

The suit was taken on the 02th day of April, 2026 for final disposal before **Sri. Mahesh B.T., Senior Civil Judge & J.M.F.C, H.D.Kote**, in the presence of **Smt, Shantha advocate for the plaintiff** and **Sri M.R.K ., advocate for the defendant no.1 to 3**.The following order was passed.

ದಿವಾನಿ ಪ್ರಕ್ರಿಯಾ ಸಂಹಿತೆ ಕ್ರಮಾದೇಶ-23,ನಿಯಮ-3 ರ ಅಡಿಯಲ್ಲಿ ಸಲ್ಲಿಸಲಾಗಿದೆ

ಅರ್ಜಿ.-

ವಾದಿ ಮತ್ತು ಪ್ರತಿವಾದಿಗಳು ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿಕೊಳ್ಳುವುದೆಂದರೆ,

1. 2 ನೇಪ್ರತಿವಾದಿಯು ಮೈನರ್ ಆಗಿದ್ದರಿಂದ 1 ನೇಪ್ರತಿವಾದಿಯು ತನ್ನ ಮತ್ತು 2 ನೇ ಪ್ರತಿವಾದಿಯ ಪರವಾಗಿ ವಾದಿಯ ಬ್ಯಾಂಕ್‌ನಿಂದ ದಿನಾಂಕ: 12-03-2015 ರಂದು 1,80,000/- ರೂಗಳನ್ನು ತಮ್ಮ ಹಳೆ ಖಾತೆ ನಂ.85028446995,ಹೊಸ ಖಾತೆ ನಂ. 12023130000211 ರ ಮೂಲಕ ಸಾಲ ಪಡೆದಿರುತ್ತಾರೆ. ಸದರಿ ಸಾಲದ ಹಣಕ್ಕೆ ವಾರ್ಷಿಕ ಶೇ.12.5.% ರಂತೆ ಬಡ್ಡಿಯನ್ನು ಹಾಗೂ ಬ್ಯಾಂಕ್‌ನಿಂದ ಕಾಲಕಾಲಕ್ಕೆ ಬದಲಾಗುವ/ ನಿಗದಿಯಾಗುವ ಬ್ಯಾಂಕ್‌ನ ಬಡ್ಡಿಯ ದರವನ್ನು ಸೇರಿಸಿ, ಮರುಪಾವತಿ ಮಾಡುವುದಾಗಿ ಬ್ಯಾಂಕ್‌ನ ಕರಾರು ಮತ್ತು ನಿಬಂಧನೆಗಳಿಗೆ ಒಪ್ಪಿ, ಮೇಲ್ಕಂಡ ಹಣವನ್ನು ಸಾಲವಾಗಿ ಪಡೆದಿದ್ದು,ಬ್ಯಾಂಕ್‌ಗೆ ಆಡಮಾನ ಪತ್ರದ ಕರಾರು ಮತ್ತು ಇತರ ದಾಖಲಾತಿಗಳನ್ನು ಬರೆದುಕೊಟ್ಟಿರುತ್ತಾರೆ. ಹಾಗೂ ಮೇಲ್ಕಂಡ ಸಾಲದ ಭದ್ರತೆಗಾಗಿ 1&2 ನೇಪ್ರತಿವಾದಿಯರು ಷೆಡ್ಯೂಲ್ ಆಸ್ತಿಯನ್ನು ಆಡಮಾನ ಮಾಡಿದ್ದು,ಸದರಿ ಆಡಮಾನ ಪತ್ರವು ದಿನಾಂಕ:12-03-2015 ರಂದು ನೋಂದಾಯಿಸಲ್ಪಟ್ಟಿರುತ್ತದೆ.

ವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವಂತೆ ಕೇಳಿಕೊಂಡಾಗ, 1 ನೇಪ್ರತಿವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವುದಾಗಿ ಒಪ್ಪಿ, ದಿನಾಂಕ:01-02-2018 ರಂದು ಲೇಟರ್ ಆಫ್ ಕಮಿಟ್ ಮೆಂಟನ್ನೂ,ದಿನಾಂಕ:09-03-2020 ಮತ್ತು ದಿನಾಂಕ:24-02-2023 ರಂದು ಲೇಟರ್ ಆಫ್ ರಿವಿವಲ್ ಪತ್ರಗಳನ್ನೂ ಬ್ಯಾಂಕ್‌ಗೆ ಬರೆದುಕೊಟ್ಟಿರುತ್ತಾರೆ. ಮೇಲ್ಕಂಡ ಸಾಲವನ್ನು ಪಾವತಿಸುವಂತೆ ಬ್ಯಾಂಕ್‌ನಿಂದ ದಿನಾಂಕ:24-09-2021 ಮತ್ತು ದಿನಾಂಕ :29-01-2025. ದಿನಾಂಕ:01-12-2023 ದಿನಾಂಕ:28-11-2025 ರಂದು ವಕೀಲರ ಮೂಲಕ ನೋಟೀಸ್ ನೀಡಿದ್ದು, ಸದರಿ ನೋಟೀಸ್‌ಗೆ ಪ್ರತಿವಾದಿಯರು ಯಾವುದೇ ಉತ್ತರ ನೀಡಿರುವುದಿಲ್ಲ ಹಾಗೂ ಸಾಲವನ್ನು ಸಹ ಪಾವತಿಸಿರುವುದಿಲ್ಲ. ಮೇಲ್ಕಂಡ 1,80,000/- ರೂಪಾಯಿಗಳ

ಸಾಲದ ಬಾಬು ಅಸಲು ಮತ್ತು ಬಡ್ಡಿ ಸೇರಿಸಿ, ದಿನಾಂಕ:30-09-2025 ಕ್ಕೆ 2,35,272/- ರೂಗಳನ್ನು ಬ್ಯಾಂಕಿಗೆ 1&2 ನೇ ಪ್ರತಿವಾದಿಯರು ಪಾವತಿಸಬೇಕಾಗಿರುತ್ತದೆ.

2. 1 ನೇಪ್ರತಿವಾದಿಯು ವಾದಿಯ ಬ್ಯಾಂಕ್‌ನಿಂದ ದಿನಾಂಕ: 11-05-2012 ರಂದು 1,75,000/-ರೂಗಳನ್ನು ತಮ್ಮ ಹಳೆ ಖಾತೆ ನಂ.85004652428 ಹೊಸ ಖಾತೆ ನಂ.42023326001012 ರ ಮೂಲಕ ಸಾಲ ಪಡೆದಿರುತ್ತಾರೆ. ಸದರಿ ಸಾಲದ ಹಣಕ್ಕೆ ವಾರ್ಷಿಕ ಶೇ.13.25% ರಂತೆ ಬಡ್ಡಿಯನ್ನು ಹಾಗೂ ಬ್ಯಾಂಕಿನಿಂದ ಕಾಲಕಾಲಕ್ಕೆ ಬದಲಾಗುವ/ನಿಗದಿಯಾಗುವ ಬ್ಯಾಂಕಿನ ಬಡ್ಡಿಯ ದರವನ್ನು ಸೇರಿಸಿ, ಮರುಪಾವತಿ ಮಾಡುವುದಾಗಿ ಬ್ಯಾಂಕಿನ ಕರಾರು ಮತ್ತು ನಿಬಂಧನೆಗಳಿಗೆ ಒಪ್ಪಿ, ಮೇಲ್ಕಂಡ ಹಣವನ್ನು ಸಾಲವಾಗಿ ಪಡೆದಿದ್ದು, ಬ್ಯಾಂಕಿಗೆ ಅಡಮಾನ ಪತ್ರದ ಕರಾರು ಮತ್ತು ಇತರ ದಾಖಲಾತಿಗಳನ್ನು ಬರೆದುಕೊಟ್ಟಿರುತ್ತಾರೆ. ಹಾಗೂ ಮೇಲ್ಕಂಡ ಸಾಲದ ಭದ್ರತೆಗಾಗಿ 1 &2 ನೇ ಪ್ರತಿವಾದಿಯರು ಷೆಡ್ಯೂಲ್ ಆಸ್ತಿಯನ್ನು ಅಡಮಾನ ಮಾಡಿದ್ದು,ಸದರಿ ಅಡಮಾನಪತ್ರವು ಹೆಚ್.ಡಿ.ಕೋಟೆ ಉಪ-ನೋಂದಣಾ ಕಚೇರಿಯಲ್ಲಿ ದಿನಾಂಕ:10-05-2012 ರಂದು ನೋಂದಾಯಿಸಲ್ಪಟ್ಟಿರುತ್ತದೆ. ವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವಂತೆ ಕೇಳಿಕೊಂಡಾಗ, 1 ನೇಪ್ರತಿವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವುದಾಗಿ ಒಪ್ಪಿ, ದಿನಾಂಕ:30-04-2015 ಲೇಟರ್ ಆಫ್ ಕಮಿಟ್‌ಮೆಂಟನ್ನೂ, ದಿನಾಂಕ:03-08-2017, ದಿನಾಂಕ:07-03-2020 ಮತ್ತು ದಿನಾಂಕ:03-02-2023 ರಂದು ಲೇಟರ್ ಆಫ್ ರಿವಿವಲ್ ಪತ್ರವನ್ನು ಬರೆದುಕೊಟ್ಟಿರುತ್ತಾರೆ. ಮೇಲ್ಕಂಡ ಸಾಲವನ್ನು ಪಾವತಿಸುವಂತೆ ದಿನಾಂಕ:09-09-2021,ದಿನಾಂಕ:04-07-2023 ಮತ್ತುದಿನಾಂಕ:29-01-2025 ರಂದು

ಬ್ಯಾಂಕಿನಿಂದ ಮತ್ತು ದಿನಾಂಕ:28-11-2025 ರಂದು ವಕೀಲರ ಮೂಲಕ ನೋಟೀಸ್ ನೀಡಿದ್ದು, ಸದರಿ ನೋಟೀಸಿಗೆ ಪ್ರತಿವಾದಿಯರು ಯಾವುದೇ ಉತ್ತರ ನೀಡಿರುವುದಿಲ್ಲ ಹಾಗೂ ಸಾಲವನ್ನು ಸಹ ಪಾವತಿಸಿರುವುದಿಲ್ಲ. ಮೇಲ್ಕಂಡ 1,75,000/- ರೂಪಾಯಿಗಳ ಸಾಲದ ಬಾಬು ಅಸಲು ಮತ್ತು ಬಡ್ಡಿ ಸೇರಿಸಿ, ದಿನಾಂಕ:30-07-2025 ಕ್ಕೆ 9,11,731/- ರೂಗಳನ್ನು ಬ್ಯಾಂಕಿಗೆ 1&2 ನೇಪ್ರತಿವಾದಿಯರು ಪಾವತಿಸಬೇಕಾಗಿರುತ್ತದೆ.

3. 1 ನೇಪ್ರತಿವಾದಿಯು ವಾದಿಯ ಬ್ಯಾಂಕಿನಿಂದ ದಿನಾಂಕ: 24-09-2010 ರಂದು 50,000/-ರೂಗಳನ್ನು ತಮ್ಮ ಹಳೆ ಖಾತೆ ನಂ.13023015007 ಹೊಸ ಖಾತೆ ನಂ.42023340000710 ರ ಮೂಲಕ ಸಾಲ ಪಡೆದಿರುತ್ತಾರೆ. ಸದರಿ ಸಾಲದ ಹಣಕ್ಕೆ ವಾರ್ಷಿಕ ಶೇ.12.5% ರಂತೆ ಬಡ್ಡಿಯನ್ನು ಹಾಗೂ ಬ್ಯಾಂಕಿನಿಂದ ಕಾಲಕಾಲಕ್ಕೆ ಬದಲಾಗುವ/ನಿಗದಿಯಾಗುವ ಬ್ಯಾಂಕಿನ ಬಡ್ಡಿಯ ದರವನ್ನು ಸೇರಿಸಿ, ಮರುಪಾವತಿ ಮಾಡುವುದಾಗಿ ಬ್ಯಾಂಕಿನ ಕರಾರು ಮತ್ತು ನಿಬಂಧನೆಗಳಿಗೆ ಒಪ್ಪಿ, ಮೇಲ್ಕಂಡ ಹಣವನ್ನು ಸಾಲವಾಗಿ ಪಡೆದಿದ್ದು,ಬ್ಯಾಂಕಿಗೆ ವೈಯಕ್ತಿಕ ಸಾಲದ ಕರಾರು ಮತ್ತು ಇತರ ದಾಖಲಾತಿಗಳನ್ನು ಬರೆದುಕೊಟ್ಟಿರುತ್ತಾರೆ. ಹಾಗೂ ಮೇಲ್ಕಂಡ ಸಾಲದ ಭದ್ರತೆಗಾಗಿ 1 ನೇ ಪ್ರತಿವಾದಿಯು ಷೆಡ್ಯೂಲ್ ಆಸ್ತಿಯನ್ನು ಅಡಮಾನದಿದ್ದು, 1 ನೇಪ್ರತಿವಾದಿಯು ವೈಯಕ್ತಿಕ ಕರಾರನ್ನೂ ಹಾಗೂ 3 ನೇಪ್ರತಿವಾದಿಯು ಮೇಲ್ಕಂಡ ಸಾಲಕ್ಕೆ ಗ್ಯಾರಂಟರ್ ಆಗಿದ್ದು, ಗ್ಯಾರಂಟರ್ ಕರಾರನ್ನು ಬರೆದುಕೊಟ್ಟಿರುತ್ತಾರೆ. ವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವಂತೆ ಕೇಳಿಕೊಂಡಾಗ, 1 ನೇಪ್ರತಿವಾದಿಯು ಮೇಲ್ಕಂಡ ಸಾಲವನ್ನು ಪಾವತಿಸುವುದಾಗಿ ಒಪ್ಪಿ, ದಿನಾಂಕ:26-08-2013 ರಂದು ಲೇಟರ್ ಆಫ್ ಕಮಿಟ್‌ಮೆಂಟನ್ನೂ,ದಿನಾಂಕ:22-08-2016, ದಿನಾಂಕ: 03.07.2019,

ದಿನಾಂಕ: 16.06.2022 ಮತ್ತು 04.04.2025 ಲೆಟರ್ ಆಫ್ ರಿವಿವಲ್ ಪತ್ರವನ್ನೂ ಬರೆದುಕೊಟ್ಟಿರುತ್ತಾರೆ.ಹಾಗೂ 3 ನೇಪ್ರತಿವಾದಿಯು ದಿನಾಂಕ:26-08-2013, ದಿನಾಂಕ:22-08-2016 ಮತ್ತು ದಿನಾಂಕ: 23-07-2019 ರಂದು ಬದ್ಧತೆಯ ಪತ್ರಗಳನ್ನು ಬರೆದುಕೊಟ್ಟಿರುತ್ತಾರೆ. ಮೇಲ್ಕಂಡ ಸಾಲವನ್ನು ಪಾವತಿಸುವಂತೆ ದಿನಾಂಕ:16-09-2021 ಮತ್ತು ದಿನಾಂಕ:29-01-2025 ರಂದು ಬ್ಯಾಂಕಿನಿಂದ ಮತ್ತು ದಿನಾಂಕ:28-11-2025 ರಂದು ವಕೀಲರ ಮೂಲಕ ನೋಟೀಸ್ ನೀಡಿದ್ದು, ಸದರಿ ನೋಟೀಸಿಗೆ ಪ್ರತಿವಾದಿಯರು ಯಾವುದೇ ಉತ್ತರ ನೀಡಿರುವುದಿಲ್ಲ ಹಾಗೂ ಸಾಲವನ್ನು ಸಹ ಪಾವತಿಸಿರುವುದಿಲ್ಲ. ಮೇಲ್ಕಂಡ 50,000/- ರೂಪಾಯಿಗಳ ಸಾಲದ ಬಾಬು ಆಸಲು ಮತ್ತು ಬಡ್ಡಿ ಸೇರಿಸಿ, ದಿನಾಂಕ:31-10-2025 ಕ್ಕೆ 1,82,495/- ರೂಗಳನ್ನು ಬ್ಯಾಂಕಿಗೆ ಪ್ರತಿವಾದಿಯರು ಪಾವತಿಸಬೇಕಾಗಿರುತ್ತದೆ.

4. ಪ್ರತಿವಾದಿಯರು ಮೇಲ್ಕಂಡ ಸಾಲಗಳನ್ನು ಪಡೆದುಕೊಂಡ ನಂತರ, ವಾದಿಯ ಬ್ಯಾಂಕಿಗೆ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳಂತೆ ಇದುವರೆವಿಗೂ ಯಾವುದೇ ಸಾಲದ ಹಣವನ್ನಾಗಲಿ, ಬಡ್ಡಿಯನ್ನಾಗಲಿ ಮರುಪಾವತಿ ಮಾಡಿರುವುದಿಲ್ಲ.

ಪ್ರತಿವಾದಿಗಳಿಗೆ ಬ್ಯಾಂಕ್ ಸಾಕಷ್ಟು ಕಾಲಾವಕಾಶಗಳನ್ನು ನೀಡಿದ್ದರೂ ಸಹ ಪ್ರತಿವಾದಿಗಳು ಬ್ಯಾಂಕಿಗೆ ಮೇಲ್ಕಂಡ ಸಾಲದ ಹಣವನ್ನು ಪಾವತಿಸಿರುವುದಿಲ್ಲ. ವಾದಿಯ ಬ್ಯಾಂಕಿನವರು ಹಲವಾರು ಭಾರಿ ಪ್ರತಿವಾದಿಯರನ್ನು ಖುದ್ದಾಗಿ, ಮತ್ತು ದಿನಾಂಕ: 28-11-2025 ರಂದು ಸಹ ವಕೀಲರ ಮೂಲಕ ಪ್ರತಿವಾದಿಗಳಿಗೆ ನೋಟೀಸ್ ನೀಡಿದ್ದು, ಸಾಲದ ಹಣ ಮತ್ತು ಬಡ್ಡಿಯನ್ನು ಮರುಪಾವತಿಸುವಂತೆ ಕೇಳಿಕೊಂಡರೂ ಸಹ, ಪ್ರತಿವಾದಿಗಳು ಬ್ಯಾಂಕಿಗೆ ಮೋಸ ಮಾಡುವ ದುರುದ್ದೇಶದಿಂದ ಸಾಲದ ಹಣವನ್ನಾಗಲಿ,

ಬಡ್ಡಿಯನ್ನಾಗಲಿ ಮರುಪಾವತಿ ಮಾಡಿರುವುದಿಲ್ಲ. ಆದ್ದರಿಂದ ವಾದಿಯು ಸಾಲದ ವಸೂಲಾತಿಗಾಗಿ ಈ ದಾವೆಯನ್ನು ಘನನ್ಯಾಯಾಲಯದ ಮುಂದೆ ತಂದಿರುತ್ತಾರೆ.

5. ಮೇಲ್ಕಂಡ ಸಾಲಗಳ ಬಾಬು ಪ್ರತಿವಾದಿಯರು 13,30,399/- ರೂಗಳನ್ನು ವಾದಿಯ ಬ್ಯಾಂಕ್‌ಗೆ ಪಾವತಿಸಬೇಕಾಗಿರುತ್ತದೆ. ಮೇಲ್ಕಂಡ ದಾವೆಯಲ್ಲಿ ವಾದಿಯ ಬ್ಯಾಂಕ್ ಮತ್ತು ಪ್ರತಿವಾದಿಯರು ಸಂಧಾನಕಾರರ ಮತ್ತು ಹಿತೈಷಿಗಳ ಹಿತವಚನದ ಮೇರೆಗೆ ಜನತಾ ನ್ಯಾಯಾಲಯದಲ್ಲಿ ಮೂರು ಲಕ್ಷದ ತೊಂಬತ್ತು ಸಾವಿರ (3,90,000/-)ರೂಗಳಿಗೆ ಒನ್ ಟೈಂ ಸೆಟ್ಟ್‌ಮೆಂಟ್ ಮಾಡಿಕೊಂಡಿದ್ದು, ಸದರಿ ಮೂರು ಲಕ್ಷದ ತೊಂಬತ್ತು ಸಾವಿರ (3,90,000/-) ರೂಗಳನ್ನು ಪ್ರತಿವಾದಿಯರು ವಾದಿಯ ಬ್ಯಾಂಕ್‌ಗೆ ಪಾವತಿಸಿರುತ್ತಾರೆ.

ಆದ್ದರಿಂದ ವಾದಿಯು ಬ್ಯಾಂಕ್ ಮತ್ತು ಪ್ರತಿವಾದಿಯರು ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿಕೊಳ್ಳುವುದೆಂದರೆ, ಮೇಲ್ಕಂಡ ದಾವೆಯಲ್ಲಿ ವಾದಿಯು ಬ್ಯಾಂಕ್ ಗೆ ಪಾವತಿಸಿರುವ ಘನನ್ಯಾಯಾಲಯದ ಶುಲ್ಕವನ್ನು ವಾಪಸ್ಸು ಪಡೆಯಲು ಆದೇಶಿಸಿ, ಈ ದಾವೆಯನ್ನು ಮುಕ್ತಾಯ ಮಾಡಬಹುದೆಂದು ನ್ಯಾಯ ಮತ್ತು ಧರ್ಮದ ದೃಷ್ಟಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ.

Given under my hand and seal of this Court on the
2nd day of April, 2026.

SENIOR CIVIL JUDGE & JMFC
H.D.KOTE.

MEMORANDUM OF COST INCURRED IN THE SUIT

	Plaintiff/s	Defendant/ s
1. Court fee on Plaint	78,645-00	--
2. Service of Process	20-00	--
3. Advocate Fee (Fee Memo filed)	0-00	--
TOTAL RS.	78,665-00	--

SENIOR CIVIL JUDGE & JMFC
H.D.KOTE.

ಷೆಡ್ಯೂಲ್

1. ಮೈಸೂರು ಜಿಲ್ಲೆ, ಹೆಚ್ ಡಿ ಕೋಟೆ ತಾಲ್ಲೂಕು, ಅಂತರಸಂತೆ ಹೋಬಳಿ, ಮಾಗುಡಿಲು ಗ್ರಾಮದ ಸರ್ವೆ ನಂ. 162 ರಲ್ಲಿರುವ 4.05 ಎಕರೆ ಜಮೀನಿಗೆ ಚಕ್ಕುಬಂದಿ:

ಪೂರ್ವಕ್ಕೆ : ಬಸವೇಗೌಡರ ಜಮೀನು
ಪಶ್ಚಿಮಕ್ಕೆ : ಗ್ರಾಮತಾಣಾ
ಉತ್ತರಕ್ಕೆ : ಗಂಗಾಧರಪ್ಪ ನವರ ಜಮೀನು
ದಕ್ಷಿಣಕ್ಕೆ : ರಸ್ತೆ

2. ಮೈಸೂರು ಜಿಲ್ಲೆ, ಹೆಚ್ ಡಿ ಕೋಟೆ ತಾಲ್ಲೂಕು, ಅಂತರಸಂತೆ ಹೋಬಳಿ, ಮಾಗುಡಿಲು ಗ್ರಾಮದ ಸರ್ವೆ ನಂ. 75 ರಲ್ಲಿರುವ 1 ಎಕರೆ 23 ಗುಂಟೆ ಜಮೀನಿಗೆ ಚಕ್ಕುಬಂದಿ:

ಪೂರ್ವಕ್ಕೆ	:	ಜಯರಾಮರವರ ಜಮೀನು
ಪಶ್ಚಿಮಕ್ಕೆ	:	ತಮ್ಮಣ್ಣೇಗೌಡರ ಜಮೀನು
ಉತ್ತರಕ್ಕೆ	:	ರಾಜಮ್ಮರವರ ಜಮೀನು
ದಕ್ಷಿಣಕ್ಕೆ	:	ರಸ್ತೆ

SENIOR CIVIL JUDGE & JMFC
H.D.KOTE.